

ಕಾರ್ಯಸಲಿಲ್ಲ.

ಅಮರೆಣ ಬಳಿ ಹೋಗಿ ಅವನನ್ನು ದಿಂಸಿ ತಗಿದ ದನಿಯಲ್ಲಿ ಅಭಿಹೋಳಿದ, ‘ನಾನು ಮನಸ್ಸು ಮಾಡಿದ್ದು ಬಂದು ಪೆಟ್ಟಿಗೆ ನಿನ್ನ ಮುಸುದಿನ ಆಕಾರ ಬಿಂದಲಾಗುತ್ತೆ. ಆದರೆ ನಾನು ನಿಗೆ ಹೊದಿಯೋದಿಲ್ಲ. ನಿನ್ನ ನಿನ್ನ ತಂಗಿ ಎಂಬ ವಸ್ತುವನ್ನು ಕೆಂದುಕೊಂಡು ಸಕೆಲೆತಪರದಲ್ಲಿ ಯಾವುದಾದರೂ ಬಂದು ಹೋಟಿಗೆ ಹೋಗು. ಅಲ್ಲಿ ಇಬ್ಬು ಬೇಕಾದಮ್ಮೆ ದಿವಸ ಇದ್ದು ಹೋಗಿ. ಪುನಃ ಇಲ್ಲಿಗೆ ಬರೇಂಡಿ’

ಅಗಲೂ ಅಮರೇಶ್ ಮಾತಾಡದೆ, ‘ಇರು ಬಂದೆ’ ಎಂದು ಏದ್ದು ಮಹಡಿಯ ಮೇಲೆ ಹೋಗಿ ತನ್ನ ಕೋಟೆಯಿಂದ ಏರಡು ಕಾಗದದ ಹಾಗೆಗಳನ್ನು ತಂದು ಅಭಿಯ ಕೈಯಲ್ಲಿರಿ, ‘ಇದನ್ನು ಓದಿ ನೋಡು’ ಎಂದ ಅದು ಮೂಲ ಪ್ರತಿಯಾಗಿರಲಲ್ಲ. ಜಾರಕ್ ಪ್ರತಿಯಾಗಿತ್ತು.

ಅಭಿ ಕಾಗದದಲ್ಲಿ ದೂಡನ್ನು ಒಳಗೊಂಡಿರುತ್ತಿರುವುದನ್ನು ನಕ್ಷೆ ಇರುವುದನ್ನು ಹೇಳಬೇಕಾಗಿ ವಿವರಿಸಿದ್ದರೂ ಈ ಮನೆಯಲ್ಲಿ ವಾಪಾ ಕಾಲ ಇತ್ತೀರಿ? ಎಂದು ಪ್ರಸನ್ನಭಾವದಲ್ಲಿ ಹೇಳಿದ್ದರೂ

‘ಎಮ್ಮೆ ಕಾಲ ಅಂತ ಗೊತ್ತಿಲ್ಲ’ ಅಮರೇಶನೆಂದು

‘ನಿಗೆ ಗೊತ್ತಿಲ್ಲದ್ದೆ ಕಾಲಯ ನಿರ್ವಹಿಸಲಿ ಬಿಡು. ಹೋಟೆಲಿಗೆ ನಾನು ಹೋಗ್ನೇನು ಎಂದು ಒಳಹೋಗಿ ಏರಡು ಸೂಕ್ತಕೇಸುಗಳಲ್ಲಿ ತನ್ನ ಉದುಪ್ರ ಮತ್ತು ಇತರ ದಿನ ಒಳಕೆಯ ವಸ್ತುಗಳನ್ನು ತುಂಬಿಕೊಂಡು, ಪೂರ್ನ ಮಾಡಿ ಅಟ್ಟೊ ತರಿಸಿ, ಹೋಟೆಲಿಗೆ ಹೋರಡುವವ್ವಾರಲ್ಲಿ ಸುಕೃತಿ, ‘ಅಣ್ಣಾ, ವಲ್ಲಿಗೆ ಹೋಗ್ನಿದಿ? ಯಾವಾಗ ಉತ್ತ? ’ ಎಂದು ಕೇಳಿದಳು.

ಅಟ್ಟೊ ಹೋರಟಾಗ ಸುಕ್ಕತಿ ಅನ್ನನನ್ನ ಕೂಡಿ ಪುನಃ ಅದೇ ಪ್ರಶ್ನೆ ಕೇಳಿದಲ್ಲ. ಅಭಿ ‘ಯುದ್ಧ ಮಂದುವರಿಯಲ್ಲ’ ಎಂದರ್ಷೇ ಹೇಳಿದ. ಅಟ್ಟೊ ಹೋರಟುಹೋಯಿತು.

ಹತ್ತು ನಿಮಿವದಲ್ಲಿ ಅಭಿ ಹೆಚ್ಚಿದ ಬಸ್ ಬೀಗಳೂರಿಗೆ ಹೊರಟು. ಬಸ್ಸಿನಲ್ಲೇ ಕುಳಿತ ಅಭಿ ಯಾವುದೇ ವ್ಯಾಘರ ಯೇಜನೆ ತಲೆಯೋಳಗೆ ಬರಬಾರದೆಂದು, ತಾನು ಹುಡುಗನಾಗಿದ್ದಾಗ ಕೇಳಿದ, ಬಾಯಿಪಾಠ ಮಾಡಿಕೊಂಡಿದ್ದ ಕೆನಕೆದಾಸ್, ಬೃರಂದರದಾಸರ ಹಾಡುಗಳನ್ನು ನೀನುವು ಮಾಡಿಕೊಂಡು ಮನದಲ್ಲೇ ಹಾಡುತ್ತಾ ಕುಳಿತ.

ఆదరే నడునడపే బెంగళూరినల్లి ఇదు మురారియ జోతే  
మాతాడబేకాద విషయగసు హణకిదవు. సుకృతి మత్తు కరుణానిధి  
హోకి సకలేశప్పరద ఎల్లా హోబేలుగసల్లి అభిగాచి ముదుకి  
కత్తలరాగి మనసే బందరు. మనేయ భాగిలినల్లి తుక్క హిదిద భారి  
గాత్కద బీగ అవరన్న స్వాగతిసితు.

28

ప్రతియి సాగరవాగ్ది అప్ప నరహరి సమనాద ప్రతియి కడలాగ్ది  
మగ అభి ఎల్లు బంధగళను అత్త సాచి పూణ స్వేచ్ఛ మరారిగూ  
తీశిసే ఆనేమకలినింద హోరచ్చి. అప్ప ఉత్త ర భారతద  
యావుదాదరూ ఒందు వృష్టికైత్తదల్లి ఇరబముదు ఎందనిషితు.  
ఆదరూ అప్ప దశ్శిందల్లి ఎల్లుదరూ ఒందు కడే ఇరలూబముదు  
ఎందు ఎరదు తింగళల్లి దశ్శింద హలవు కేత్తగళన్న సందర్శిసద.

ದಕ್ಷಿಣವನ್ನು ಮುಗಿಸಿದ ಅಭಿ ಉತ್ತರರಕ್ಷೆ ಹೊರಟ್. ವಿರಕ್ಷನತೆ ವರ್ತಿಸುತ್ತಿದ್ದ ಅಪ್ಪ ಸನ್ಯಾಸವನ್ನು ಶ್ರೀಕರಿಸಿ ಕಾಶಿ, ಅಮರನಾಥ, ವೃಷಿಕೇಶ ಮುಂತಾದ

୭୫

ಅಳು ಎಂಬುದು  
ಗಂಡನ ಮಣಿಸಲು  
ಹೆಂಡತಿಗಿರುವ ದಿವ್ಯಾಸ್ತು  
ಸಾಕಾಗದು ಅವಳಿಗೆ  
ಒಂದೋ ಎರಡೋ  
ಕರವಸ್ತು  
→ ಕೂಪರ್ಗೇರ್ಲೇಡು ಇಂ



లవు కేత్తగాల్లి ఎల్లాదొందు కడె ఇరబమయినికితు. గడ్డ  
మిసేగాల్లి ముఖపన్ను ముళ్ళికోండిరువచర శామాళ్ళు దల్లీ  
సుత్తుడుత్తు అవరంటయే ఆశ్రిద్ద అభి. ఇవర నడువే యారు నన్న అప్ప  
ఎందు గురుతుసువువాదాదరు హేయే ఎంబ బింబియెల్లిద్ద అభిగ్రహించు  
యోజన బంతు. ఎరడు దష్ట బింబియు బెళ్లిగిన టిప్పణీగాలన్న  
కోండుకోండు ఒచ్చ పైంటర్ ఎల్లి సిగుత్తునే ఎందు వారణాశియ  
బీది బిదిగసల్లి సుత్తుడి ఒచ్చ పైంటర్ను పత్తే హజ్జీ ఎరడు శట్టోగాల  
మేలేయూ గాధ కేంపు ఒచ్చు ద దొఢ్చ అశ్రుగాల్లి కుస్తదచల్లి నాను  
అభి నరకరియి మగ ఎందు బహి అదర జోతేగే ఇంగిష్టన్లే **Iam  
abhi**' ఎందు బరసికోండు ఒందన్న ధరిసి ఇస్నేందన్న  
చోపానవాగిస్టుకోండ. ఒందు కోలేయువాడగ ఒగ్గెదు అదు  
ఒణగుత్తిరువాగ ఇస్నేందన్న వాకికోణ్ణత్తు తన్న సుత్తుటి  
ముందువరిషిద. అదే రితి విధ విధ వణిగాల్లి నానా ఐడియుగాల  
ద్వేయి వాక్కగాలంట ఫనేల్లు బరహగారియు విటచ్చ ధరిసిపోండు  
ఓడాడువవరు ప్రపంచదల్లి ఎల్లా కడె కాణిగుత్తారె. సకలీశ్వరద  
బీదియల్లి ఒచ్చ తరుణన వదేయ మేలే శట్టోననల్లి ఎందూ అదే  
శట్టోన బ్స్సెనల్లి **'Iam abhi'** ఎందిద్దుదన్న కండాగ ఇదీ ప్రపంచ  
గొందలదల్లిద ఎందనిసి నను ఒందిత్తు. తంగ ఆ రితి  
గొందలదల్లిరువవర ప్పే నాను ఒచ్చ ఎందనిసితు అభిగే.  
గింగానదియ నీరినల్లి మొదలనేయ శట్టోన్న తోలేయుత్తిరువాగ  
బరేదుదు అణి హోయితేనో ఎందు మరళి మరళి నోడిద్ద. బణ్ణ  
మత్తు బరహ హాగేయీ ఇత్తు. సమాధానవాయితు. అభి ముడుకాట  
ముందువరిషిద.

ಕೇದಾರನಾಥದ ಮೂಲೆ ಮೂಲೆಗೂ ಹೋದ್ದ ಎಲ್ಲೆಲ್ಲು ಸಾಧುಗಳು ಸಂತರ್ಯ ಸನ್ವಾರಿಗಳು, ಬೈರಾಗಿಗಳು. ಅವರನ್ನು ಕಂಡ ತಾನು ಕೂಡ ಅವರಂತೆಯೇ ಕಾಣಿಸುತ್ತಿದ್ದನೇ ಎಂದು ಅನಿತಿ. ಯಾರಾದರೊಬ್ಬರೂಡನೇ ವಾತಾಡಬೇಕು ಎಂದನಿತಿ. ಯಾಹೋದನೆ ವಾತಾಡುವುದು, ಹೇಗೆ ವಾತು ಆರಂಭಿಸುವುದು ಎಂದು ಯೋಚಿಸುತ್ತಾ ನಿಧಾನವಾಗಿ ಹೆಚ್ಚೆ ಹಾಕಿದ. ಯಾವ ಮುಖವನ್ನು ಮೂರು ಸೆಕೆಂಡುಗಳಿಗೆ ಹಚ್ಚು ನೋಡುವುದು ಸಹ್ಯತೆ ಅಲ್ಲಿ ಎಂದು ಒಂದೊಂದೇ ಮುಖಗಳನ್ನು ಕ್ಷಿಪ್ರವಾಗಿ ಏಕೆಂಬುತ್ತಾ ಒಹಳ ದಾರ ನಡೆದ. ಮುಖ ಮುಖ್ಯವಲ್ಲ, ಯಾಕೆಂದರೆ, ಮುಖ ಮುಷ್ಟುವ ಗಡ್ಡ ಮಿಸೆಯಲ್ಲಿ ಯಾವ ಮುಖ್ಯವೂ ಸ್ವಪ್ನವಾಗಿ ಕಾಣಿಸುತ್ತಿರಲ್ಲಿ. ಯಾರ ಕೆಣ್ಣುಗಳಲ್ಲಿ ಮಾನವೀಯತೆ, ಚೆತನ, ಶಾಂತತೆ ಮತ್ತು ದರೊಂದಿಗೆ ಜಾಖನದ ಕಿಂ ಕಾಣಿಸುತ್ತದೋ ಅವರೆಂದೆ ವಾತಾಡಬೇಕು ಎಂದು ತೀಮಾನಿಸಿದ. ಕೊನೆಗೂ ತನಗೆ ಇವುದ ಒಬ್ಬರನ್ನು ಅಯ್ಯ ಮಾಡಿ ದಾರಿಯಲ್ಲಿ ಅವರೆದುರು ವಂದಿಸಿ, ‘ತೊಂದರೆ ಉಂಟು ಮಾಡುತ್ತಿದ್ದನೇ, ಕ್ಷಮಿಸಿ. ನಾನು ನಿಮ್ಮ ಜೊತೆ ಮಾತಾಡಬಹುದೆ?’ ಎಂದು ಹೀಂದಿಯಲ್ಲಿ ಕೇಳಿದ. ಅವರು ಪ್ರಸನ್ನ ಮುಖಭಾವದಲ್ಲಿ ಅಭಿಯನ್ನು ನೋಡಿ, ‘ಪಲ್ಲಿಂದ ಒಂದಿರಿ?’ ಎಂದು ಹೀಂದಿಯಲ್ಲಿ ಕೇಳಿದರು.

## ‘ನಾನು ಕನಾಂಟ್‌ಡಿಂದ ಬಂದ್

‘ಸಂತೋಷ. ಸಭ್ಯ ಜನರ ರಾಜ್

‘ನಮ್ಮೆಹೆಸರು?’

‘ଓଡ଼ିଆ’

‘ಅಪರೂಪದ ಒಳ್ಳೆಯ ಹೇಸರು. ನಿಮ್ಮ ಬೀವನ ವ್ಯತ್ಯಾಯ ಸ್ವಲ್ಪ ಹೇಳಿ, ಬಣಿ. ಓ ಅಲ್ಲಿ ಹಾಸು ಬಂಡೆಯ ಮೇಲೆ ಕೂರೋಣ’

ಅಭಿ ಆತನ ಹಿಂದೆ ನಡೆದು ಆತನ ಪಕ್ಷದಲ್ಲಿ ಬಂಚೆಯ ಮೇಲೆ ಕುಳಿತು ಹೇಳಿದ್ದು, ‘ನನ್ನ ಬಗ್ಗೆ ಏವರವಾಗಿ ಹೇಳಬೇಕಾದ ಅಗತ್ಯ ಕೂಡ ನನಗಿದೆ. ಅದಕ್ಕೆ ಮೊದಲು ನಿಮ್ಮ ಬಗ್ಗೆ ಹೇಳಬಹುದೆ?’

‘ಮಿಂಡಿತವಾಗಿ ಹೇಳಬಹುದು. ನನ್ನ ಗುರು ಅಕ್ಕರಿ

‘ಇದರಲ್ಲಿ ಮೂಲ ಹೆಸರು ಯಾವುದು’

‘ಯಾವುದೂ ಅಲ್ಲ. ಮೂಲ ಹೆಸರನ್ನು ತ್ಯಜಿಸಿದ್ದೇನೆ. ಇಲ್ಲಿ ನೇಲೆಸಲೆಂದೇ ಸಂದರ್ಭ ಮತ್ತು ಒಂದು ನೇಲೆಸುವರು ತಮ್ಮ ಮೂಲವನ್ನು ತ್ಯಜಿಸಿಯೋ